



ಪ್ರಕೃತಿ

ಜೀಕ್ಣನ ಹಣ್ಣು

■ ಚಿಕ್ಕ-ಬರಹ:

ಹಾದಿಗಲ್ಲು ಸರಸ್ವತಿ ರಾಘವೇಂದ್ರ



ಇದೊಂದು ಮಲೆನಾಡ ಹುಳಿ ಮಿಶ್ರತ ಸಿಹಿ ಕಾಡು ಹಣ್ಣು ಜೀಕ್ಣನ ಹಣ್ಣು ಎಂದೂ ಕರೆಯುತ್ತಾರೆ. ನಿತ್ಯ ಹರಿದ್ವಾರದ ಮಲೆನಾಡ ಕಾಡಿನಲ್ಲಿ ತೇರಿನ ಆಕಾರದಲ್ಲಿ ದಟ್ಟ ಹಸಿರಾಗಿ ಬೆಳೆವ ಜೀಕ್ಣನ ಮರ (*garcinia xanthochymus*) ನೋಡಲು ತುಂಬ ಸುಂದರ.

ಬೆಳಿ ಹೂ ಬಿಡುವ ಮರ. ಡಿಸೆಂಬರ್ ನಿಂದ ಫೆಬ್ರುವರಿವರೆಗೂ ಹಳದಿ ಹಣ್ಣುಗಳನ್ನು ಬಿಡುತ್ತದೆ. ನುಣುವಾದ ದಪ್ಪ ಸಿಪ್ಪೆಯೆಳಗೆ ಒಂದೆರಡು ದೊಡ್ಡ ತೋಳಿ, ಅದರೊಳಗೆ ಬೀಜ ಮತ್ತು ಬಿಂಬಿಲ್ಲದ ಕೆಲವು ಚೆಕ್ಕ ತೋಳಿಗಳಿರುತ್ತವೆ. ಉಪ್ಪು ಖಾರ ಹಾಕಿಕೊಂಡು ಈ ತೋಳಿಗಳನ್ನು ಮಕ್ಕಳು ಉಪ್ಪಾಗಿಸುತ್ತಾರೆ. ಮಳಿಯಾದ ಇದರ ದಪ್ಪ ಸಿಪ್ಪೆಗೆ ಉಪ್ಪು ಜೀರಿಗೆ ಮೆಣಸು ಸೇರಿಸಿ ಜಡ್ಟಿ ಬಿಸಿಲಲ್ಲಿ ಒಣಿಸಿಟ್ಟುಕೊಂಡರೆ ಹಕ್ಕಿ ಮಕ್ಕಳು 'ತಾಡು ತಾಡು ಕಟ್ಟು ಮೇಡು' ರೆಂದು

ಹಿಂದೆ ಮಲೆನಾಡಿಗರು ಹುಗಿಗಾಗಿ ಈ ಜೀಕ್ಣನ ಹಣ್ಣೆನ ರಸವನ್ನು ಸಂಸ್ಕರಿಸಿ ಉಪಯೋಗಿಸುತ್ತಿದ್ದರು. ಕೆಲವರು ಹಣ್ಣೆನ ತೋಳಿಗಳನ್ನು ಕಲ್ಲಿನ ಒರಳಲ್ಲಿ ಹಾಕಿ ಪುಟ್ಟಿ ರಸವನ್ನು ದೊಡ್ಡ ಪಾತ್ರೆಗೆ ನೇರು ಸೇರಿಸಿ ಸ್ವಲ್ಪ ಸಮಯ ಬಿಡುತ್ತಿದ್ದರು. ಮೇಲೆ ಸೂನೆ ತೇಲಿದಾಗ ಅದನ್ನು ಚೆಲ್ಲಿ ಉಳಿದ ರಸವನ್ನು ಗಡಿಗೆಯಲ್ಲಿ ಕಟ್ಟಿಗೆ ಒಲೆಯಲ್ಲಿ ನೇರಿಸಲಾಗೆವೆಲ್ಲ ಅವಿಯಾಗಿವರೆಗೆ ಉಪ್ಪು ಸೇರಿಸಿ ಕುದಿಸಿ ಶೆಲ್ವಿರಿಸಿ ಇಟ್ಟಿಕೊಳ್ಳುತ್ತಿದ್ದರು. ಕೆಲವರು ತೋಳಿಗಳನ್ನು ಒಣಿಸಿ (ನೊನೆ ಹೊಗಲು) ನಂತರ ನೆನೆನೆ ಕುದಿಸಿ ರಸ ಸಂಗ್ರಹಿಸಿಟ್ಟುಕೊಳ್ಳುತ್ತಿದ್ದರು. ಇದಕ್ಕೆ 'ಅಡ್ಡುಲ್ಲಿ' ಎನ್ನುತ್ತಿದ್ದರು. ಮಾಂಸದ ಅಡುಗೆಯಲ್ಲಿ ಹಚ್ಚಿಗೆ ಇದನ್ನು ಬಳಸುತ್ತಿದ್ದರು. ಅಜೀಣ, ಜ್ಞರುಂದು ಬಾಯಿ ರುಚಿ ಕಟ್ಟಾಗಿ ಮುಂತಾಗಿ ಮನೆ ಚೈಪ್ರಥಿಯಾಗಿಯೂ ಇದನ್ನು ಬಳಸುತ್ತಿದ್ದರು.

ಇದರ ಎಲೆಗಳು ಆಕಾರದಲ್ಲಿ ಉದ್ದವಾಗಿರುವುದಲ್ಲದೆ ಒಣಿದರೆ ನೀರನ್ನು ಹೀರಿಕೊಳ್ಳಿದೆ ಪ್ಲಾಸ್ಟಿಕ್ ನಂತರ ವರ್ತಿಸುತ್ತಾವೆ. ಹಾಗಾಗಿ ಹಿಂದೆ ಕೃಷಿ ಕಾರ್ಮಿಕರು ಮಳೆಯಿಂದ ರಕ್ಕೆಗೆ ಪಡೆಯಲು ಇದರ ಒಣಿದ ಎಲೆಗಳನ್ನು ಬೆಳೆತ ದೈಯೋಗಿ ಜಾಸ್ತಿಯಿಂದ ಪೂರ್ವೇನೀ 'ಗೋರಬು' ಮಾಡಿಕೊಳ್ಳುತ್ತಿದ್ದರು. ಇದೊಂದು ಬಹುಪಯೋಗಿ ಮರ.

ಬೇಗ ಬಾಡದ ಇದರ ಎಲೆಗಳನ್ನು ಅಲಂಕಾರಿಕ ಪ್ರವೃತ್ತಿ ಜೀರೆಡಕೆಯಲ್ಲೂ ಬಳಸಬಹುದು. ಒಣಿದ ಎಲೆಗಳಿಗೆ ಬಣ್ಣ ಹಾಕಿಟ್ಟುಕೊಂಡರೆ ಹಲವಾರು ವರ್ವ ಪ್ರವೃತ್ತಿ ಜೀರೆಡಕೆಗೆ ಬಳಸಬಹುದು. ದಟ್ಟ ಹಸಿರಿನ ಅಪಾರ ನರಳನ್ನು ಕೊಡುವ ಈ ಮರವನ್ನು ಪಾಕ್ ಗಳಲ್ಲಿ ಅಲಂಕಾರಿಕವಾಗಿಯೂ ಬೆಳೆಸಬಹುದು. ಮಂಗಗಳಿಗೂ ಇದರ ಹಣ್ಣು ಬಲು ಶ್ರೀಯ. ಹಕ್ಕಿಗಳೂ ಈ ಮರದಲ್ಲಿ ಗೂಡು ಕಟ್ಟುತ್ತಿದೆ.

